

ದುರ್ಗಾಸ್ತುತಿ: - ೧

ದುರ್ಗೇ ವಿಶ್ವಮಪಿ ಪ್ರಸೀದ ಪರಮೇ ಸೃಷ್ಟ್ಯಾದಿಕಾರ್ಯತ್ರಯೇ
ಬ್ರಹ್ಮಾದ್ಯಾಃ ಪುರುಷಾಸ್ತ್ರಯೋ ನಿಜಗುಣೈಸ್ತ ಸ್ವೇಚ್ಛಯಾ ಕಲ್ಪಿತಾಃ |
ನೋ ತೇ ಕೋಽಪಿ ಚ ಕಲ್ಪಕೋಽತ್ರ ಭುವನೇ ವಿದ್ಯೇತ ಮಾತರ್ಯತಃ
ಕಃ ಶಕ್ತಃ ಪರಿವರ್ಣಿತುಂ ತವ ಗುಣಾನ್ ಲೋಕೇ ಭವೇದ್ ದುರ್ಗಮಾನ್ || ೧ ||

ತಾಯಿ ದುರ್ಗೇ, ಈ ಜಗತ್ತಿನ ಮೇಲೆ ಕೃಪೆ ತೋರು. ಪ್ರಸನ್ನಳಾಗು. 'ಸೃಷ್ಟಿ ಸ್ಥಿತಿ ಲಯ' ಎಂಬ ಮೂರು ವಿಧ ಕಾರ್ಯಗಳನ್ನು ನಿನ್ನದೇ ಗುಣಗಳಿಗನುಗುಣವಾಗಿ, ನಿನ್ನ ಇಚ್ಛಾನುಸಾರ ಕಲ್ಪಿಸಿರುವೆ. ಅದುದರಿಂದಲೇ ನೀನು 'ಪರಮೆ' ಎನಿಸಿರುವೆ. ಅಂತಹ ನಿನ್ನನ್ನು ಕಲ್ಪಿಸಲು, ವರ್ಣಿಸಲು ಈ ಭುವನಗಳಲ್ಲಿ ಬೇರೆ ಯಾರು (ಸಮರ್ಥರು) ಇದ್ದಾರಾ? ಈ ಕಾರಣದಿಂದಲೇ ಅರಿವಿಗೆ ನಿಲುಕದ ನಿನ್ನ ಗುಣಗಳನ್ನು ವರ್ಣಿಸಲು ಯಾರು ತಾನೆ ಸಮರ್ಥನಾದಾನು!

ತ್ವಾಮಾರಾಧ್ಯ ಹರಿರ್ನಿಹತ್ಯ ಸಮರೇ ದೈತ್ಯಾನ್ ರಣೇ ದುರ್ಜಯಾನ್
ತ್ಯಲೋಕ್ಯಂ ಪರಿಪಾತಿ ಶಂಭುರಪಿ ತೇ ದೃತ್ವಾ ಪದಂ ವಕ್ಷಸಿ |
ತ್ಯಲೋಕ್ಯಕ್ಷಯಕಾರಕಂ ಸಮಪಿಬದ್ಯ ತ್ವಾಲಕೂಟಂ ವಿಷಂ
ಕಿಂ ತೇ ವಾ ಚರಿತಂ ವಯಂ ತ್ರಿಜಗತಾಂ ಭೂಮಃ ಪರಿತ್ಯಂಬಿಕೇ || ೨ ||

ಹರಿಯು ನಿನ್ನನ್ನು ಆರಾಧಿಸಿ, ಅದರಿಂದ ಪಡೆದ ಬಲದಿಂದ - ಜಯಿಸಲು ಅಸಾಧ್ಯರಾದ ದೈತ್ಯರನ್ನು ರಣಾಂಗಣದಲ್ಲಿ ನಾಶಮಾಡಿ, ಮೂರೂ ಲೋಕಗಳನ್ನು ರಕ್ಷಣೆ ಮಾಡುತ್ತಿದ್ದಾನೆ. ಶಿವನೂ ನಿನ್ನ ಪಾದವನ್ನು ಎದೆಯಲ್ಲಿರಿಸಿಕೊಂಡು, ಮೂರೂ ಲೋಕಗಳನ್ನು ನಾಶಮಾಡುವಂತೆ ಮೇಲೆದ್ದ ಕಾಲಕೂಟ ವಿಷವನ್ನು ಕುಡಿಯಲು ಸಮರ್ಥನಾದನು. ಹೀಗೆ ಮೂರೂ ಲೋಕಗಳನ್ನು ರಕ್ಷಿಸುತ್ತಿರುವ ಅಂಬಿಕೆ! ನಿನ್ನ ಮಹಾಮಹಿಮೆಯನ್ನು ಹೇಗೆ ತಾನೇ ವರ್ಣಿಸಲಿ!

ಯಾ ಪುಂಸಃ ಪರಮಸ್ಯ ದೇಹಿನ ಇಹ ಸ್ವೀಯೈರ್ಗುಣೈರ್ಮಾರ್ಗಯಯಾ
ದೇಹಾಖ್ಯಾಪಿ ಚಿದಾತ್ಮಿಕಾಪಿ ಚ ಪರಿಸ್ಪಂದಾದಿಶಕ್ತಿಃ ಪರಾ |
ತ್ವನ್ಮಾಯಾಪರಿಮೋಹಿತಾಸ್ತನುಭೃತೋ ಯಾಮೇವ ದೇಹಸ್ಥಿತಾ
ಭೇದಜ್ಞಾನವಶಾದ್ವದಂತಿ ಪುರುಷಂ ತಸ್ಯೈ ನಮಸ್ತೇಽಂಬಿಕೇ || ೩ ||

ಮೂರು ಗುಣಗಳಿಂದ ಮಾಯೆಯ ಮೂಲಕ ಈ ಲೋಕದಲ್ಲಿ ಸಾಕಾರರೂಪಳಾಗಿ ಪರಮಪುರುಷನ ದೇಹಸ್ವರೂಪವನ್ನು ಧರಿಸಿರುವ, ಜ್ಞಾನಶಕ್ತಿ ಕ್ರಿಯಾಶಕ್ತಿ ರೂಪದಲ್ಲಿ ಪ್ರತಿಷ್ಠಿತಳಾಗಿರುವ ಪರಾಶಕ್ತಿ ರೂಪಿಣಿಯಾದ, ಮಾಯೆಯಿಂದ ಮೋಹಕ್ಕೊಳಗಾಗಿ ಶರೀರವನ್ನು ಧರಿಸಿರುವ ಜೀವಿಯ ಭೇದಜ್ಞಾನಕ್ಕೆ ಕಾರಣವಾದ, 'ಅಂತರ್ಯಾಮಿ' ರೂಪದಲ್ಲಿ ವಿರಾಜಮಾನವಾಗಿದ್ದು 'ಪುರುಷ' ಎಂದು ಕರೆಸಿಕೊಳ್ಳಲ್ಪಡುವ ಅಂಬಿಕೆಯ 'ಮಹಾದೇವಿ' ಸ್ವರೂಪಕ್ಕೆ ನಮಸ್ಕಾರ.

— ಭಾಗವತ

ಸೂಕ್ತಿಪ್ರಭ

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ನೇ ಚಾಪರಾಹ್ನಿಕಮ್ |
ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್ ||

ನಾಳೆ ಮಾಡುವುದನ್ನು ಇಂದು ಮಾಡಬೇಕು. ಮಧ್ಯಾಹ್ನದ ಮೇಲೆ ಮಾಡಬೇಕೆಂದಿರುವುದನ್ನು ಪ್ರಾತಃಕಾಲವೇ ಮಾಡ ಬೇಕು. ಇವನು ಕಾರ್ಯವನ್ನು ಮಾಡಿ ಮುಗಿಸಿದನೇ ಇಲ್ಲವೇ ಎಂದು ಮೃತ್ಯು ಕಾಯುವುದಿಲ್ಲ.

ಸಾವಿರ ದೇವಾಲಯಗಳು ನಿರ್ಮಾಣವಾಗುವುದು ಒಂದು ಆತ್ಮಕ್ಕೆ ಸಂತೋಷ ನೀಡುವುದಕ್ಕಿಂತ ಕೆಳಮಟ್ಟದ್ದು. ನಿನ್ನ ಅನು ಕಂಪದಿಂದ ಒಬ್ಬ ಸ್ವತಂತ್ರ ವ್ಯಕ್ತಿಯನ್ನು ನಿನ್ನ ದಾಸನನ್ನಾಗಿ ಮಾಡು. ಅದು ಸೆರೆಮನೆಯಿಂದ ಸಾವಿರ ಮಂದಿ ಗುಲಾಮ ರನ್ನು ಮುಕ್ತಗೊಳಿಸುವುದಕ್ಕಿಂತಲೂ ಹೆಚ್ಚಿನದು.

— ಮಹಾಭಾರತ

— ಝರತುಷ್ಟ್ರ